

ಜ್ಯೋತಿಕ್ರಮ ( ೨೦೦೫-೨೦೦೬ ಶೈಕ್ಷಣಿಕ ವರ್ಷದಲ್ಲಿ ಅಭಿಸು ಮಾಡಿದ ವಿಧ್ಯಾರ್ಥಿಗಳಾಗಿ )  
New Scheme ( For Students studied during the Year 2005-2006 )

## Code No. 35-NS

Total No. of Questions : 38 ]

[ Total No. of Printed Pages : 16

July, 2006

## MATHEMATICS

( Kannada and English Versions )

( New Syllabus )

Time : 3 Hours ]

[ Max. Marks : 90

( Kannada Version )

- ಸೂಚನೆ: i) ಈ ಪ್ರಶ್ನೆ ಪ್ರತಿಕೆಯಲ್ಲಿ **A, B, C** ಮತ್ತು **D** ಎಂಬ ನಾಲ್ಕು ವಿಭಾಗಗಳಿವೆ. ಎಲ್ಲಾ ವಿಭಾಗಗಳನ್ನು ಉತ್ತರಿಸಿ.
- ii) ವಿಭಾಗ - **A**ಗೆ 10 ಅಂಕಗಳು, ವಿಭಾಗ - **B**ಗೆ 20 ಅಂಕಗಳು, ವಿಭಾಗ - **C**ಗೆ 40 ಅಂಕಗಳು ಮತ್ತು ವಿಭಾಗ - **D**ಗೆ 20 ಅಂಕಗಳಿರುತ್ತವೆ.

### ವಿಭಾಗ - A

ಈ ಕೆಳಗಿನ ಎಲ್ಲಾ ಹತ್ತು ಪ್ರಶ್ನೆಗಳನ್ನು ಉತ್ತರಿಸಿ :

$10 \times 1 = 10$

1.  $3^{12}$  ಈ ಸಂಖ್ಯೆಯ ಏಕ ಸ್ಥಾನ (ಬಿಡಿ ಸ್ಥಾನ)ದ ಅಂಕವನ್ನು ಕಂಡುಹಿಡಿಯಿರಿ.

2.  $A = \begin{bmatrix} 4 & 3 \\ -1 & 2 \\ -3 & 1 \end{bmatrix}, B = \begin{bmatrix} 4 & -1 & -3 \\ 3 & 2 & 3x-5 \end{bmatrix}$  ಮತ್ತು  $B = A'$  ಆದಾಗ,  $x$ ನು

ಚೆಲೆಯನ್ನು ಕಂಡುಹಿಡಿಯಿರಿ.

[ Turn over

3. Z ಪ್ರಾಣಾಂಕಗಳ ಗಣದಲ್ಲಿ \* ಪರಿಶೀಯಯು  $a * b = a + b + 5$  ಆದಾಗ, ಅದರ ಏಕದ ಸಂಖ್ಯೆಯನ್ನು ಕಂಡುಹಿಡಿಯಿರಿ.

4.  $3\hat{i} - 6\hat{j} + 2\hat{k}$  ಈ ಸದಿತ ಪರಿಮಾಣದ ದಿಶಾ ಕೋಸ್ನೇಗಳನ್ನು (Direction cosines) ಕಂಡುಹಿಡಿಯಿರಿ.

$$5. x^2 + y^2 + 4x - 7 = 0 \text{ ಮತ್ತು}$$

$$x^2 + y^2 + 8y + 12 = 0 \text{ ವೃತ್ತಗಳ ಮೂಲಾಕ್ಷರೇಶೀಯನ್ನು ಕಂಡುಹಿಡಿಯಿರಿ.}$$

6.  $y^2 = 8kx$  ಎಂಬ ಪರವಲಯದಲ್ಲಿ ಲಂಬ ನಾಭಿಯ ಉದ್ದ 4 ಆದರೆ, k ಯ ಬೆಲೆಯನ್ನು ಕಂಡುಹಿಡಿಯಿರಿ.

$$7. \sin \left[ \frac{\pi}{3} - \sin^{-1} \left( -\frac{1}{2} \right) \right] \text{ ದ ಬೆಲೆಯನ್ನು ಕಂಡುಹಿಡಿಯಿರಿ.}$$

$$8. -\frac{1}{2} + i\frac{\sqrt{3}}{2} \text{ ದ ಕೋನಾಂಕವನ್ನು (Amplitude) ಕಂಡುಹಿಡಿಯಿರಿ.}$$

$$9. y = x^5 \cdot 5^x \text{ ಆದರೆ, } \frac{dy}{dx} \text{ ಅನ್ನು ಕಂಡುಹಿಡಿಯಿರಿ.}$$

$$10. \int_0^1 (3x-1)^3 dx \text{ ನ ಬೆಲೆಯನ್ನು ಕಂಡುಹಿಡಿಯಿರಿ.}$$

### ವಿಭಾಗ - B

ಈ ಕೆಳಗಿನವುಗಳಲ್ಲಿ ಯಾವುದಾದರೂ ಹತ್ತು ಪ್ರಶ್ನೆಗಳನ್ನು ಉತ್ತರಿಸಿ :

$10 \times 2 = 20$

$$11. (c, a) = 1 \text{ ಮತ್ತು } c/ab \text{ ಆದಾಗ, } c/b \text{ ಎಂದು ಸಾಧಿಸಿ.}$$

12.  $5x + 3y = 1$

$$3x + 5y = -9$$

ಸಮೀಕರಣಗಳನ್ನು ಕ್ರೇಮರನೆ ನಿಯಮದಿಂದ ಬಿಡಿಸಿ.

13. ( $G, *$ ) ಸಮುದಾಯದಲ್ಲಿ ಎರಡು ಅಂಶಗಳಾಗಿದ್ದರೆ,

$$(a * b)^{-1} = b^{-1} * a^{-1}, \forall a, b \in G \text{ ಎಂದು ಸಾಧಿಸಿ.}$$

14.  $\hat{i} - 3\hat{j} - 4\hat{k}$ ,  $3\hat{i} - \hat{j} + \hat{k}$  ಮತ್ತು  $2\hat{i} + 3\hat{k}$  ಎಂಬ ಸದಿಶಗಳು ಒಂದು ಸಮಾನಾಂತರ ಜೆತುಭೂಜ ಫೋನಾಕ್ಯೂಟಿಯ ಏಕ ಬಿಂದು ಸಂಪಾತ ಬಾಹುಗಳು ಆದರೆ, ಅದರ ಫುನಫಲವನ್ನು ಕಂಡುಹಿಡಿಯಿರಿ.

15. (6, 1) ಬಿಂದುವಿನಲ್ಲಿ ಕೇಂದ್ರ ಬಿಂದುವಳ್ಳ ಮತ್ತು  $5x + 12y - 3 = 0$  ಸರಳರೇಖೆಯನ್ನು ಸೃಜಿಸುವ ವೃತ್ತದ ಸಮೀಕರಣವನ್ನು ಕಂಡುಹಿಡಿಯಿರಿ.

16.  $4x^2 + 9y^2 - 8x - 36y + 4 = 0$  ದೀಘ್ರ್ಯಾ ವೃತ್ತದ “ನಾಭಿ ಲಂಬ”ದ ಉದ್ದವನ್ನು ಕಂಡುಹಿಡಿಯಿರಿ.

17.  $\tan^{-1} x + \tan^{-1} y = \frac{\pi}{4}$  ಆದಾಗ,  $x + y + xy = 1$  ಎಂದು ಸಾಧಿಸಿ.

18. ಯಾವಾಗೆ 1 ರ ಕಾಲ್ಪನಿಕ ಫುನ್ಮೊಲವಾಗಿದ್ದರೆ,

$$(1 - \omega + \omega^2)^5 + (1 + \omega - \omega^2)^5 = 32 \text{ ಎಂದು ಸಾಧಿಸಿ.}$$

19.  $y = \cos^{-1} \left( \frac{1 - x^2}{1 + x^2} \right)$  ಆದಾಗ,  $\frac{dy}{dx} = \frac{2}{1 + x^2}$  ಎಂದು ಸಾಧಿಸಿ.

20.  $y^2 = 4ax$  ಪರವಲಯದ ಮೇಲಿನ ಯಾವುದಾದರೂ ಒಂದು ಬಿಂದುವಿನಲ್ಲಿ ಉಪಸ್ಥಿತಿಗೇಬೇಯು

ಖುಜದ ( Abscissa ) ಎರಡರಷ್ಟು ಇದೆ ಎಂದು ತೋರಿಸಿ.

21. ಎರಡು ಧನ ಸಂಖ್ಯೆಗಳ ಗುಣಲಭ್ಯ 16. ಆ ಸಂಖ್ಯೆಗಳ ಮೊತ್ತ ಕನಿಷ್ಠವಾದಾಗ, ಸಂಖ್ಯೆಗಳನ್ನು ಕಂಡುಹಿಡಿಯಿರಿ.

22.  $\int \sin \sqrt{x} dx$  ನ ಬೆಲೆಯನ್ನು ಕಂಡುಹಿಡಿಯಿರಿ.

### ವಿಭಾಗ - C

I. ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪ್ರಶ್ನೆಗಳನ್ನು ಉತ್ತರಿಸಿ :

$3 \times 5 = 15$

23. 252 ಮತ್ತು 595 ರ ಮ.ಸಾ.ಅ. ( G.C.D. ) ವನ್ನು ಕಂಡುಹಿಡಿಯಿರಿ ಮತ್ತು ಅದನ್ನು

$252a + 595b$  (  $a$  ಮತ್ತು  $b$  ಪ್ರಾಕ್ರಾಂಕಗಳು ) ರೂಪದಲ್ಲಿ ನಿರೂಪಿಸಿ ಹಾಗೂ ಈ ನಿರೂಪಣೆ

ವರ್ಕಮೇವವಾಗಿಲ್ಲ ಎಂದು ತೋರಿಸಿ.

5

24. a)  $A = \begin{bmatrix} 1 & 2 & -2 \\ -1 & 3 & 0 \\ 0 & -2 & 1 \end{bmatrix}$  ಆದರೆ,  $A$  ದ ಸಂಗತಕೋಶ (  $Adj A$  ) ವನ್ನು  
ಕಂಡುಹಿಡಿಯಿರಿ.

3

b)  $A = \begin{bmatrix} 2 & -1 \\ -1 & 2 \end{bmatrix}$  ಆದರೆ, ಕೇಲಿ-ಹ್ಯಾಮಿಲ್ಟನ್ ಪ್ರಮೇಯವನ್ನು ಉಪಯೋಗಿಸಿ

$A^2 - 4A + 3I = 0$  ಎಂದು ಸಾಧಿಸಿ.

2

25.  $G = \{ \cos \theta + i \sin \theta \mid \theta \text{ ವಾಸ್ತವ ಸಂಖ್ಯೆ} \}$  ಗುಣಾಕಾರ ಶ್ರೀಯೆಯಲ್ಲಿ ಒಂದು

ಅಬೀಲಿಯನ್ ಸಮುದಾಯ ಎಂದು ಸಾಧಿಸಿ.

5

26. a)  $[\vec{a} + \vec{b} \quad \vec{b} + \vec{c} \quad \vec{c} + \vec{a}] = 2 [\vec{a} \quad \vec{b} \quad \vec{c}]$  ಎಂದು ಸಾಧಿಸಿ. 3

b)  $\vec{a} = \hat{i} - 2\hat{j} + \hat{k}$  ಮತ್ತು  $\vec{b} = 2\hat{i} - 3\hat{j} + 6\hat{k}$  ಸದಿಗಳ ನಡುವಿನ ಕೋನದ  
ಸೈನ್ ( sine ) ಅನ್ನು ಕಂಡುಹಿಡಿಯಿರಿ. 2

II. ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ :  $2 \times 5 = 10$

27. a)  $(x_1, y_1)$  ಹೊರ ಬಿಂದುವಿನಿಂದ  $x^2 + y^2 + 2gx + 2fy + c = 0$  ವೃತ್ತಕ್ಕೆ  
ಎಳೆಯಲ್ಪಟ್ಟ ಸ್ವರ್ಚಕದ ಉದ್ದವನ್ನು ಕಂಡುಹಿಡಿಯುವ ಸೂತ್ರವನ್ನು ಕಂಡುಹಿಡಿಯಿರಿ. 3

b)  $x^2 + y^2 + 2x - 8y + 1 = 0$  ಮತ್ತು

$2x^2 + 2y^2 - 6x + y + \lambda = 0$  ಗಳು

ಲಂಬ ಭೇದಕ ( Orthogonal ) ವೃತ್ತಗಳಾದರೆ,  $\lambda$  ದ ಬೆಲೆಯನ್ನು ಕಂಡುಹಿಡಿಯಿರಿ. 2

28. a) ಸರಳ ರೇಖೆ  $y = mx + c$  ಯು  $y^2 = 4ax$  ಪರವಲಯಕ್ಕೆ ಸ್ವರ್ಚವಾಗಲು ಬೇಕಾಗುವ  
ನಿಖಂದನೆಯನ್ನು ಕಂಡುಹಿಡಿಯಿರಿ. 3

b) ಚಾಲಕಗಳ ( Directrices ) ನಡುವಿನ ಅಂತರ  $= 10\sqrt{2}$  ಮತ್ತು  $\text{ಉತ್ತೇಂದ್ರಿ} = \frac{1}{\sqrt{2}}$

ಆದರೆ,  $\frac{x^2}{a^2} + \frac{y^2}{b^2} = 1$  ( $a > b$ ) ಈ ರೂಪದಲ್ಲಿ ದೀರ್ಘವೃತ್ತದ ಸಮೀಕರಣವನ್ನು

ಕಂಡುಹಿಡಿಯಿರಿ. 2

29. a)  $x$  ಬೆಲೆಯನ್ನು ಕಂಡುಹಿಡಿಯಿರಿ :

$$\sin^{-1} x - \cos^{-1} x = \sin^{-1} (3x - 2). \quad 3$$

b)  $\tan^2 x - 4 \sec x + 5 = 0$  ಸಮೀಕರಣದ ಸಾಮಾನ್ಯ ಪರಿಹಾರವನ್ನು  
ಕಂಡುಹಿಡಿಯಿರಿ. 2

III. ಈ ಕೆಳಗಿನ ಯಾವುದಾದರೂ ಮೂಲ ಪ್ರಶ್ನೆಗಳಿಗೆ ಉತ್ತರಿಸಿ :

 $3 \times 5 = 15$ 30. a)  $x$  ನ್ನು ಕುರಿತಾಗಿ  $e^{ax}$  ನ ನಿಷ್ಪನ್ನವನ್ನು ಮೂಲ ತತ್ವದಿಂದ ಕಂಡುಹಿಡಿಯಿರಿ. 3b)  $\sinh^{-1} x$  ನ ನಿಷ್ಪನ್ನವನ್ನು  $\sqrt{1+x^2}$  ಗೆ ಸಂಬಂಧಿಸಿದಂತೆ ಕಂಡುಹಿಡಿಯಿರಿ. 231. a)  $y = a \cos(\log x) + b \sin(\log x)$  ಆದರೆ,

$$x^2 y_2 + xy_1 + y = 0 \text{ ಎಂದು ಸಾಧಿಸಿ. } 3$$

b)  $x^2 + y^2 = 2a^2$  ಮತ್ತು  $xy = a^2$  ಎರಡು ವಕ್ರರೇಖೆಗಳು ( $a, a$ )

ಚಿಂದುವಿನಲ್ಲಿ ಸ್ವರ್ತೀಸುತ್ತವೆ ಎಂದು ತೋರಿಸಿ. 2

32. a)  $\int \frac{\cos x}{\sin x + \cos x} dx$  ನ ಬೆಲೆಯನ್ನು ಕಂಡುಹಿಡಿಯಿರಿ. 3b) ಒಂದು ವಸ್ತುವು  $S$  ದೂರವನ್ನು  $t$  ಸೆಕೆಂಡ್‌ಗಳಲ್ಲಿ  $S = 5 \cos 2t$  ಸೂತ್ರದಂತೆಕ್ರಮಿಸುತ್ತದೆ. ಅದರ ವೇಗೋತ್ತಮವನ್ನು  $S$  ರೂಪದಲ್ಲಿ ಕಂಡುಹಿಡಿಯಿರಿ. 233. a)  $e^x + e^y = e^{x+y}$  ಆದಾಗ,  $\frac{dy}{dx} = -e^{y-x}$  ಎಂದು ಸಾಧಿಸಿ. 3b)  $\int e^x \frac{1 + \sin x}{1 + \cos x} dx$  ನ ಬೆಲೆಯನ್ನು ಕಂಡುಹಿಡಿಯಿರಿ. 234. ದೀರ್ಘವೃತ್ತ  $\frac{x^2}{a^2} + \frac{y^2}{b^2} = 1$  ರ ವಿಸ್ತೀರ್ಣವನ್ನು ಅನುಕಲನ ವಿಧಾನದಿಂದ ಕಂಡುಹಿಡಿಯಿರಿ. 5

## ವಿಭಾಗ - D

ಕು ಕೆಳಗಿನ ಯಾವುದಾದರೂ ಎಡು ಪ್ರಶ್ನೆಗಳನ್ನು ಉತ್ತರಿಸಿ :

$2 \times 10 = 20$

35. a) ಅತಿಪರವಲಯವನ್ನು ಒಂದು ಬಿಂದುಪಥವಾಗಿ ವ್ಯಾಖ್ಯಾನಿಸಿ ಮತ್ತು ಅತಿಪರವಲಯದ ಸಮೀಕರಣವನ್ನು  $\frac{x^2}{a^2} - \frac{y^2}{b^2} = 1$  ಎಂಬ ರೂಪದಲ್ಲಿ ಕಂಡುಹಿಡಿಯಿರಿ. 6

b) 
$$\begin{bmatrix} 1 & a^2 & bc \\ 1 & b^2 & ca \\ 1 & c^2 & ab \end{bmatrix} = (a-b)(b-c)(c-a)(a+b+c)$$
 ಎಂದು ಸಾಧಿಸಿ. 4

36. a) ಎಲ್ಲಾ ಭಾಗಲಭ್ಬ ಫಾತಾಂಕಗಳಿಗೆ ಡಿ ಮೂಲಿಯರೊನ ಪ್ರಮೇಯವನ್ನು ನಿರೂಪಿಸಿ ಮತ್ತು ಸಾಧಿಸಿ. 6

- b)  $\vec{a} = \hat{i} - 2\hat{j} - 3\hat{k}$ ,  $\vec{b} = 2\hat{i} + \hat{j} - \hat{k}$  ಮತ್ತು  $\vec{c} = \hat{i} + 3\hat{j} - 2\hat{k}$   
ಆದರೆ,  $\vec{a}$  ಗೆ ಲಂಬವಾಗಿರುವ ಮತ್ತು  $\vec{b}$  ಮತ್ತು  $\vec{c}$  ದಿತಗಳ ಸಮತಲದಲ್ಲಿ ಏಕದಿತವನ್ನು (Unit vector) ಕಂಡುಹಿಡಿಯಿರಿ. 4

37. a) ವೃತ್ತಾಕಾರದ ತಳವುಳ್ಳ ಲಂಬ ಶಂಖುವಿನ ಎತ್ತರವು 12 ಸೆ.ಮೀ. ಮತ್ತು ಅದರ ತಳದ ಶ್ರೀಜ್ಯ 9 ಸೆ.ಮೀ. ಇದ್ದು, ಅದಕ್ಕೆ ನೀರನ್ನು  $1\frac{1}{2}$  ಘನ ಸೆ.ಮೀ. / ಸೆಕೆಂಡ್ ದರದಲ್ಲಿ ಸುರಿಯಲಾಗುತ್ತದೆ.  
ನೀರಿನ ಮಟ್ಟವು 4 ಸೆ.ಮೀ. ಇರುವಾಗ ನೀರಿನ ಮಟ್ಟ ಮತ್ತು ನೀರಿನ ಸಮತಲದ ವಿಸ್ತೀರ್ಣ ಯಾವ ದರದಲ್ಲಿ ಹೆಚ್ಚುತ್ತದೆ ಎನ್ನುವುದನ್ನು ಕಂಡುಹಿಡಿಯಿರಿ. 6

- b)  $\sqrt{2} \operatorname{cosec} x + \cot x = \sqrt{3}$  ಈ ಸಮೀಕರಣದ ಸಾಮಾನ್ಯ ಪರಿಹಾರವನ್ನು ಕಂಡುಹಿಡಿಯಿರಿ. 4

38. a)  $\int_0^a f(x) dx = \int_0^a f(a-x) dx$  ಎಂದು ಸಾಧಿಸಿ ಮತ್ತು ಇದನ್ನು ಉಪಯೋಗಿಸಿ

$$\int_0^\infty \frac{x dx}{(1+x)(1+x^2)} = \frac{\pi}{4} \text{ ಎಂದು ತೋರಿಸಿ.}$$

6

b) ಈ ಕೆಳಗಿನ ಅವಕಲನ ಸಮೀಕರಣದ ಪರಿಹಾರವನ್ನು ಕಂಡುಹಿಡಿಯಿರಿ.

$$\frac{dy}{dx} = 1 + 6x e^{x-y}.$$

4

## ( English Version )

- Instructions :**
- The question paper has **four Parts - A, B, C and D**. Answer all the parts.
  - Part - A** carries 10 marks, **Part - B** carries 20 marks, **Part - C** carries 40 marks and **Part - D** carries 20 marks.

**PART - A**

Answer *all* the ten questions :

$$10 \times 1 = 10$$

- Find the digit in the unit place of  $3^{12}$ .

- If  $A = \begin{bmatrix} 4 & 3 \\ -1 & 2 \\ -3 & 1 \end{bmatrix}$ ,  $B = \begin{bmatrix} 4 & -1 & -3 \\ 3 & 2 & 3x-5 \end{bmatrix}$  and  $B = A'$ , find the value of  $x$ .

- If the binary operation  $*$  on the set of integers  $Z$  is defined by  $a * b = a + b + 5$ , find the identity element.
- Find the direction cosines of the vector  $3\hat{i} - 6\hat{j} + 2\hat{k}$ .
- Find the radical axis of the circles

$$x^2 + y^2 + 4x - 7 = 0$$

$$\text{and } x^2 + y^2 + 8y + 12 = 0.$$

[ Turn over ]

6. If in the parabola  $y^2 = 8kx$ , the length of the latus rectum is 4, find the value of  $k$ .

7. Find the value of

$$\sin \left[ \frac{\pi}{3} - \sin^{-1} \left( -\frac{1}{2} \right) \right].$$

8. Find the amplitude of  $-\frac{1}{2} + i\frac{\sqrt{3}}{2}$ .

9. If  $y = x^5 \cdot 5^x$ , find  $\frac{dy}{dx}$ .

10. Evaluate :  $\int_0^1 (3x - 1)^3 dx$ .

### PART - B

Answer any ten questions :

$10 \times 2 = 20$

11. If  $(c, a) = 1$  and  $c/ba$ , prove that  $c/b$ .

12. Solve the equations by Cramer's Rule :

$$5x + 3y = 1$$

$$3x + 5y = -9.$$

13. Prove that in any group  $(G, *)$ ,  $(a * b)^{-1} = b^{-1} * a^{-1}$ ,  $\forall a, b \in G$ .

14. Find the volume of the parallelopiped whose coterminus edges are

$$\hat{i} - 3\hat{j} - 4\hat{k}, \quad 3\hat{i} - \hat{j} + \hat{k} \text{ and } 2\hat{i} + 3\hat{k}.$$

15. Find the equation of the circle having centre at (6, 1) and touching the straight line  $5x + 12y - 3 = 0$ .

16. Find the length of the latus rectum of an ellipse

$$4x^2 + 9y^2 - 8x - 36y + 4 = 0.$$

17. If  $\tan^{-1} x + \tan^{-1} y = \frac{\pi}{4}$ , prove that  $x + y + xy = 1$ .

18. If  $\omega$  is an imaginary cube root of unity, prove that

$$(1 - \omega + \omega^2)^5 + (1 + \omega - \omega^2)^5 = 32.$$

19. If  $y = \cos^{-1} \left( \frac{1-x^2}{1+x^2} \right)$ , prove that  $\frac{dy}{dx} = \frac{2}{1+x^2}$ .

20. Show that in the parabola  $y^2 = 4ax$  the sub-tangent at any point is twice the abscissa.

21. Product of two numbers is 16. Find the numbers when their sum is minimum.

22. Evaluate :  $\int \sin \sqrt{x} dx$ .

**PART - C**

I. Answer any three questions :

 $3 \times 5 = 15$ 

23. Find the G.C.D. of 252 and 595 and express it in the form

 $252a + 595b$  ( where  $a$  and  $b$  are integers ). Also show that thisexpression is not unique. 524. a) If  $A = \begin{bmatrix} 1 & 2 & -2 \\ -1 & 3 & 0 \\ 0 & -2 & 1 \end{bmatrix}$ , find  $\text{Adj } A$ . 3b) Given  $A = \begin{bmatrix} 2 & -1 \\ -1 & 2 \end{bmatrix}$ , then using Cayley-Hamilton theorem,prove that  $A^2 - 4A + 3I = 0$ . 2

25. Prove that

$$G = \{ \cos \theta + i \sin \theta \mid \theta \text{ is real} \}$$

is an Abelian group under multiplication. 5

26. a) Prove that

$$[\vec{a} + \vec{b}, \vec{b} + \vec{c}, \vec{c} + \vec{a}] = 2 [\vec{a}, \vec{b}, \vec{c}] . \quad 3$$

b) Find the sine of the angle between the vectors  $\vec{a} = \hat{i} - 2\hat{j} + \hat{k}$ and  $\vec{b} = 2\hat{i} - 3\hat{j} + 6\hat{k}$ . 2

## II. Answer any two questions :

2 × 5 = 10

27. a) Derive the expression for the length of the tangent from the point  $(x_1, y_1)$  to the circle  $x^2 + y^2 + 2gx + 2fy + c = 0$ .

3

- b) Find the value of  $\lambda$  for which the circles

$$x^2 + y^2 + 2x - 8y + 1 = 0 \text{ and}$$

$$2x^2 + 2y^2 - 6x + y + \lambda = 0$$

intersect orthogonally.

2

28. a) Derive the condition for the straight line  $y = mx + c$  to be a tangent to the parabola  $y^2 = 4ax$ .

3

- b) Find the equation of the ellipse in the form

$$\frac{x^2}{a^2} + \frac{y^2}{b^2} = 1 \quad (a > b),$$

given distance between the directrices =  $10\sqrt{2}$  and the eccentricity =  $\frac{1}{\sqrt{2}}$ .

2

29. a) Solve for  $x$ ,

$$\sin^{-1} x - \cos^{-1} x = \sin^{-1} (3x - 2).$$

3

- b) Find the general solution of

$$\tan^2 x - 4 \sec x + 5 = 0.$$

2

III. Answer any three of the following questions :

 $3 \times 5 = 15$ 30. a) Differentiate  $e^{ax}$  w.r.t.  $x$  from first principles.

3

b) Differentiate  $\sinh^{-1} x$  w.r.t.  $\sqrt{1+x^2}$ .

2

31. a) If  $y = a \cos(\log x) + b \sin(\log x)$ , prove that

$$x^2 y_2 + xy_1 + y = 0.$$

3

b) Show that the curves  $x^2 + y^2 = 2a^2$  and  $xy = a^2$  touch each other at point  $(a, a)$ .

2

32. a) Evaluate:  $\int \frac{\cos x}{\sin x + \cos x} dx.$ 

3

b) A point moves on a straight line. Its distance  $S$  feet from a fixed point on the line at a time  $t$  is  $S = 5 \cos 2t$ . Find its acceleration in terms of  $S$ .

2

33. a) If  $e^x + e^y = e^{x+y}$ , prove that  $\frac{dy}{dx} = -e^{y-x}$ .

3

b) Evaluate:  $\int e^x \frac{1 + \sin x}{1 + \cos x} dx.$ 

2

34. Find the area of the ellipse  $\frac{x^2}{a^2} + \frac{y^2}{b^2} = 1$  by the method of integration.

5

**PART - D**

Answer any two of the following questions :

$2 \times 10 = 20$

35. a) Define hyperbola as a locus and derive the standard equation of the hyperbola in the form

$$\frac{x^2}{a^2} - \frac{y^2}{b^2} = 1.$$

6

- b) Prove that

$$\begin{bmatrix} 1 & a^2 & bc \\ 1 & b^2 & ca \\ 1 & c^2 & ab \end{bmatrix} = (a-b)(b-c)(c-a)(a+b+c). \quad 4$$

36. a) State and prove De Moivre's theorem for rational index. 6

- b) If  $\vec{a} = \hat{i} - 2\hat{j} - 3\hat{k}$ ,  $\vec{b} = 2\hat{i} + \hat{j} - \hat{k}$  and  $\vec{c} = \hat{i} + 3\hat{j} - 2\hat{k}$ ,

find a unit vector perpendicular to  $\vec{a}$  and in the same plane as  $\vec{b}$  and  $\vec{c}$ . 4

37. a) A right circular cone has depth of 12 cm and a base radius of 9 cm.

Water is poured into it at the rate of  $1\frac{1}{2}$  c.c./sec. Find the rate of

rise of water level and rate of increase of water surface when the

depth of water level is 4 cm. 6

- b) Find the general solution of  $\sqrt{2} \operatorname{cosec} x + \cot x = \sqrt{3}$ . 4

38. a) Prove that  $\int_0^a f(x) dx = \int_0^a f(a-x) dx$  and show that

$$\int_0^\infty \frac{x dx}{(1+x)(1+x^2)} = \frac{\pi}{4}.$$

6

b) Solve the differential equation

$$\frac{dy}{dx} = 1 + 6x e^{x-y}.$$

4